



**ಚಟುವಟಿಕೆ 6: ಮನೆಯ ಸುತ್ತಲೂ ಸಿಗುವ ವಸ್ತುಗಳಿಂದ ನಿಮ್ಮ ನೆಚ್ಚಿನ ವ್ಯಕ್ತಿಯ ಭಾವಚಿತ್ರವನ್ನು ರಚಿಸುವುದು**

**ವಯಸ್ಸು:** ಆರು ವರ್ಷ ಮತ್ತು ಮೇಲ್ಪಟ್ಟು

**ವಸ್ತುಗಳು:** ಕಲ್ಲುಗಳು, ಎಲೆಗಳು, ಮಣ್ಣು, ಹಗ್ಗ, ದಾರ, ಹೂಗಳು, ಮರಳು, ಬೀಜಗಳು, ತ್ಯಾಜ್ಯ ತರಕಾರಿಗಳು ಇತ್ಯಾದಿ.

**ಹಂತ 1:** ನಿಮ್ಮ ಮನೆಯ ಸುತ್ತಲೂ ಸಿಗುವ ವಸ್ತುಗಳನ್ನು ಹುಡುಕಿ ಮತ್ತು ಸೂಕ್ಷ್ಮವಾಗಿ ಗಮನಿಸಿ, ಅವುಗಳಿಂದ ನಿಮ್ಮ ನೆಚ್ಚಿನ ವ್ಯಕ್ತಿಯ ಮುಖದ ಭಾವ ಚಿತ್ರವನ್ನು ರಚಿಸಿ. ನೆಚ್ಚಿನ ವ್ಯಕ್ತಿಗಳು ನಿಮ್ಮ ಕುಟುಂಬದ ಸದ್ಯಸರು ಅಥವಾ ಸ್ನೇಹಿತರು ಆಗಬಹುದು.

**ನೆನಪಿನಲ್ಲಿಡಬೇಕಾದ ಅಂಶಗಳು:**

1. ನಿಮ್ಮೊಂದಿಗೆ ಚಟುವಟಿಕೆಯನ್ನು ಮಾಡಲು ಸಾಧ್ಯವಾದರೆ, ಒಬ್ಬ ಸ್ನೇಹಿತ ಅಥವಾ ಅಣ್ಣ-ತಮ್ಮ, ಅಕ್ಕ-ತಂಗಿಯನ್ನು ಆರಿಸಿಕೊಳ್ಳಿ.
2. ಅವರಿಗೂ ಸಹ ಅದೇ ಚಟುವಟಿಕೆಯನ್ನು ಪ್ರತ್ಯೇಕವಾಗಿ ಮಾಡಲು ಹೇಳಿ.

3. ನಿಮ್ಮ ನೆಚ್ಚಿನ ವ್ಯಕ್ತಿಯ ಮುಖದ ಭಾವಚಿತ್ರವನ್ನು ಹೊಂದಿಸಲು ನಿಮ್ಮ ಮನೆಯ ಸುತ್ತಲೂ ಏನೆಲ್ಲಾ ವಸ್ತುಗಳು ಸಿಗಬಹುದೆಂದು ಹುಡುಕಿ ನೋಡಿ ಮತ್ತು ಅವುಗಳನ್ನು ಒಂದು ಟೇಬಲ್ ಅಥವಾ ನೆಲದ ಮೇಲೆ ನಿಮ್ಮ ಮುಖವನ್ನು ಹೋಲುವ ಹಾಗೆ ಹೊಂದಿಸಿ.
4. ನಿಮ್ಮ ಮುಖವನ್ನು ಹೊಂದಿಸಲು ಕನಿಷ್ಠ ಐದು ವಿಭಿನ್ನ ವಸ್ತುಗಳನ್ನು(ಕಲ್ಲುಗಳು, ಎಲೆಗಳು, ಮಣ್ಣು, ಹಗ್ಗ, ದಾರ, ಹೂಗಳು, ಮರಳು, ಇತ್ಯಾದಿ.) ಹುಡುಕಿ.
5. ನಿಮ್ಮ ನೆಚ್ಚಿನ ವ್ಯಕ್ತಿಯ ಮುಖವನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ಅವರ ಮುಖದ ಎಲ್ಲಾ ಭಾಗಗಳನ್ನು ಗಮನಿಸಿ.
6. ನೀವು ಆರಿಸಿದ ವಸ್ತುಗಳನ್ನು ಬಳಸಿಕೊಂಡು ನಿಮ್ಮ ನೆಚ್ಚಿನ ವ್ಯಕ್ತಿಯ ಮುಖದ ದೊಡ್ಡ ಭಾಗದಿಂದ ಪ್ರಾರಂಭಿಸಿ ಮುಖದ ಆಕಾರಗಳನ್ನು ಹೊಂದಿಸಲು ವಸ್ತುಗಳನ್ನು ಜೋಡಿಸಿ. ಗಾಳಿಗೆ ಸುಲಭವಾಗಿ ಹಾರಿ ಹೋಗುವಂತಹ ವಸ್ತುಗಳನ್ನು ಬಳಸಬೇಡಿ.
7. ನಿಮ್ಮ ಮುಖದಲ್ಲಿರುವ ಸೂಕ್ಷ್ಮ ವಿವರಗಳಾದ ಮೂಗು, ಕಿವಿ, ಕಣ್ಣು, ತುಟಿ ಮುಂತಾದುವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಹೊಂದಿಸಲು ಯಾವೆಲ್ಲಾ ವಸ್ತುಗಳು ಬೇಕಾಗಬಹುದು ಎಂದು ಆಲೋಚಿಸಿ.
8. ನೀವು ನಿಮ್ಮ ನೆಚ್ಚಿನ ವ್ಯಕ್ತಿಯ ಮುಖವನ್ನು ವಸ್ತುಗಳಿಂದ ಹೊಂದಿಸಿದ ನಂತರ ಫೋಟೋವನ್ನು ತೆಗೆದುಕೊಳ್ಳಿ.

### ನಿಮ್ಮ ಚಟುವಟಿಕೆಯ ಭಾಗೀದಾರರೊಂದಿಗೆ ಮಾಡಬಹುದಾದ ಅಂಶಗಳು :

1. ಚಟುವಟಿಕೆ ಪೂರ್ಣಗೊಂಡ ನಂತರ ನಿಮ್ಮಬ್ಬರ ನೆಚ್ಚಿನ ವ್ಯಕ್ತಿಯ ಭಾವಚಿತ್ರವನ್ನು ಪರಸ್ಪರ ತೋರಿಸಿ.
2. ನೆಚ್ಚಿನ ವ್ಯಕ್ತಿಯ ಭಾವಚಿತ್ರವನ್ನು ಇಬ್ಬರೂ ಹಂಚಿಕೊಂಡು ಸೂಕ್ಷ್ಮವಾಗಿ ಗಮನಿಸಿದ ನಂತರ, ಪರಸ್ಪರ ವಿವರಗಳನ್ನು ಸೇರಿಸಲು ಸಕಾರಾತ್ಮಕ ಸಲಹೆಯನ್ನು ನೀಡಿ ಪ್ರತಿಕ್ರಿಯೆಯ ಸಹಾಯದಿಂದ ಭಾವಚಿತ್ರವನ್ನು ಪೂರ್ಣಗೊಳಿಸಿ.